



ಪಟ್ಟಣ ಸಹಕಾರ ಬ್ಯಾಂಕುಗಳ

ಮಾರ್ಕಾ ಪ್ರತಿಕ್ರ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 31 | ಸಂಚಿಕೆ : 23 | 11 ಸೆಪ್ಟೆಂಬರ್ 2024 | ಬುಧವಾರ | ಪುಟಗಳು : 8 | ಬೆಲೆ : 2/-

27.09.2024ರಂದು ಉಡುಪಿಯಲ್ಲಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ಸದಸ್ಯರುಗಳಿಗೆ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಎಲ್.ಐ.ಸಿ ಎಂಪ್ಲಾಯೀಸ್ ಸಹಕಾರ ಬ್ಯಾಂಕ್ ನಿ., ಉಡುಪಿ ಇದರ ಸಹಯೋಗದೊಂದಿಗೆ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ಸದಸ್ಯರುಗಳಿಗೆ ಅದರಲ್ಲಿಯೂ ಹೊಸದಾಗಿ ಆಯ್ಕೆಯಾದ ನಿರ್ದೇಶಕರುಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ದಿನಾಂಕ : 27.09.2024ರಂದು ಎಲ್.ಐ.ಸಿ ಎಂಪ್ಲಾಯೀಸ್ ಸಹಕಾರ ಬ್ಯಾಂಕ್‌ನ ಸಭಾಂಗಣ, ಲಿಖೋ ರಸ್ತೆ, ಉಡುಪಿ-576 101 ಇಲ್ಲಿ ಏರ್ಪಡಿಸಲಾಗಿದೆ.

ಈ ವಿಚಾರ ಸಂಕಿರಣದಲ್ಲಿ ಭಾರತೀಯ ರಿಜರ್ವ್ ಬ್ಯಾಂಕಿನ ಇತ್ತೀಚಿನ ನಿರ್ದೇಶನಗಳು / ಮಾರ್ಗಸೂಚಿಗಳು, ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿಯ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಯ ಜವಾಬ್ದಾರಿ ಹಾಗೂ

ಕರ್ತವ್ಯಗಳು, ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೂಡಿಕೆಗಳ ನಿರ್ವಹಣೆ, ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ವ್ಯವಹಾರ ಅಭಿವೃದ್ಧಿಯ ಮಾರ್ಗೋಪಾಯ ವಿಷಯಗಳ ಕುರಿತು ನುರಿತ ತಜ್ಞರುಗಳು ಉಪನ್ಯಾಸ ನೀಡಲಿದ್ದಾರೆ. ಸದರಿ ಕಾರ್ಯಕ್ರಮವನ್ನು ದಿನಾಂಕ : 27.09.2024ರಂದು ಬೆಳಿಗ್ಗೆ 08.30 ಗಂಟೆಗೆ ಉಪಹಾರ ಹಾಗೂ ನೋಂದಣಿಯೊಂದಿಗೆ ಪ್ರಾರಂಭಿಸಲಾಗುವುದು.

ಈ ವಿಚಾರ ಸಂಕಿರಣದಲ್ಲಿ ಭಾಗವಹಿಸುವವರು ಮಹಾಮಂಡಳದಲ್ಲಿ ದಿನಾಂಕ : 25.09.2024ರೊಳಗಾಗಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಈ ವಿಚಾರ ಸಂಕಿರಣದಲ್ಲಿ ತಾವುಗಳು ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರು ಕೋರಿರುತ್ತಾರೆ.

ದಿನಾಂಕ : 14.09.2024ರಂದು ಮಹಾಮಂಡಳದ 59ನೇ ವಾರ್ಷಿಕ ಮಹಾಸಭೆ

ಬೆಂಗಳೂರು : ಮಹಾಮಂಡಳದ 2023-24ನೇ ಸಾಲಿನ 59ನೇ ವಾರ್ಷಿಕ ಮಹಾಸಭೆಯನ್ನು 14ನೇ ಸೆಪ್ಟೆಂಬರ್ 2024ರ ಶನಿವಾರ ಬೆಳಿಗ್ಗೆ 11.30 ಗಂಟೆಗೆ ಮಹಾಮಂಡಳದ ದಿ|| ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಸಭೆಗೆ ಮಹಾಮಂಡಳದ ಅರ್ಹ ಸದಸ್ಯ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಬೇಕಾಗಿ ವಿನಂತಿ. ಒಂದು ಸದಸ್ಯ ಬ್ಯಾಂಕಿನಿಂದ ಒಬ್ಬ ಪ್ರತಿನಿಧಿಗೆ ಮಹಾಸಭೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.

ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರ ಆತಂಕ

ದೇಶದ ಜಿಡಿಪಿಗಿಂತ ಷೇರುಮಾರುಕಟ್ಟೆ ಬಂಡವಾಳ ಹೆಚ್ಚಿರುವುದು

ಆತಂಕಕಾರಿಯಾಗಿದೆ : ವಿ. ಅನಂತ ನಾಗೇಶ್ವರನ್

ಮುಂಬೈ : ಪ್ರಬಲ ಜಾಗತಿಕ ಆರ್ಥಿಕ ಬೆಳವಣಿಗೆಯ ಲಾಭ ಪಡೆಯಲು ಭಾರತ ಸರಿಯಾದ ಸ್ಥಿತಿಯಲ್ಲಿದೆ. ಆದರೆ, ಅರ್ಥಿಕರಣ ಹೆಚ್ಚುತ್ತಿರುವ ಬಗ್ಗೆ ಎಚ್ಚರದಿಂದ ಇರಬೇಕಾಗಿದೆ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಹೇಳಿದರು.

ಮುಂಬೈನಲ್ಲಿ ನಡೆದ ಸಿಐಐ ಫೈನಾನ್ಸ್‌ಗೆ 3.0 ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಭಾರತದ ಆರ್ಥಿಕತೆಯನ್ನು ಮೀರಿಸಿ ಹಣಕಾಸು ಮಾರುಕಟ್ಟೆ ಬೆಳೆಯುತ್ತಿರುವ ಅಪಾಯವನ್ನು ನಿವೇದಿಸುವ ಪ್ರಯತ್ನ ಮಾಡಿದರು. ಭಾರತದ ಮಾರುಕಟ್ಟೆಯಲ್ಲಿರುವ ಬಂಡವಾಳವು ಜಿಡಿಪಿಗಿಂತ ಶೇ.140ರಷ್ಟು ಹೆಚ್ಚಿದೆ. ಇಷ್ಟೊಂದು ದೊಡ್ಡ ಮಾರುಕಟ್ಟೆ ಒಳ್ಳೆಯ ಸಂಗತಿ ಅಲ್ಲ ಎಂದು ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಎಚ್ಚರಿಸಿದ್ದಾರೆ.

2ನೇ ಪುಟಕ್ಕೆ...



4 >> ತ್ರೀ ಲಕ್ಷೀನಾರಾಯಣ ಕೋ-ಆಪರೇಟಿವ್ ಬ್ಯಾಂಕಿನ 52ನೇ ವಾರ್ಷಿಕ ಸರ್ವ ಸದಸ್ಯರ ಸಭೆ

5 >> ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ 63ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ

7 >> ನಿಮ್ಮ ಪ್ರಶ್ನೆ - ನಮ್ಮ ಉತ್ತರ

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಆನ್‌ಲೈನ್ ಬ್ಯಾಂಕಿಂಗ್ ವಂಚನೆಗಳನ್ನು ಕಲಿಸಿಕೊಡುವ
ಜಾಲತಾಣಗಳನ್ನು ಕೇಂದ್ರ ಸರ್ಕಾರ ನಿಷೇಧಿಸಲಿ

ಇತ್ತೀಚೆಗೆ ದೇಶದ ಜಿಲ್ಲಾ ಮಟ್ಟದಲ್ಲೂ ಆನ್‌ಲೈನ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗತೊಡಗಿವೆ. ಉತ್ತರ ಪ್ರದೇಶದಲ್ಲಿ ಕೆಲ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯಿಂದ ಹಣ ಕಳೆದುಕೊಂಡಿರುವುದಾಗಿ ಸ್ಥಳೀಯ ಪೊಲೀಸರಲ್ಲಿ ದೂರು ನೀಡಿದ್ದರು. ಈ ಕುರಿತು ಪೊಲೀಸರು ತನಿಖೆ ನಡೆಸಿದಾಗ, ವಂಚಕರು ಬ್ಯಾಂಕ್ ಗ್ರಾಹಕರ ಬೆರಳಚ್ಚುಗಳನ್ನು ನಕಲು ಮಾಡಿ ಹಣ ಲಪಟಾಯಿಸಿರುವುದು ತಿಳಿದು ಬಂದಿದೆ.

ಈ ರೀತಿಯಾದಲ್ಲಿ ಬ್ಯಾಂಕ್ ಗ್ರಾಹಕರು ತಮ್ಮ ಹಣದ ಸುರಕ್ಷತೆ ಬಗ್ಗೆ ಚಿಂತಿಸುವಂತಾಗಿದೆ. ನಾವು ಆಧಾರ್ ಕಾರ್ಡ್ ಪಡೆಯಲು ನೀಡುವ ಬೆರಳಚ್ಚುಗಳನ್ನೇ ಜಾಲತಾಣದಿಂದ ಈ ಆರೋಪಿಗಳು ನಕಲು ಮಾಡಿಕೊಂಡು ಅದರ ಮೂಲಕ ಗ್ರಾಹಕರ ಖಾತೆಗಳಿಂದ ಹಣ ಲಪಟಾಯಿಸುತ್ತಿದ್ದರೆಂದರೆ, ಇದು ಗಂಭೀರ ವಿಷಯವೇ ಸರಿ. ಇಂದು ವಿವಿಧ ಯೂಟ್ಯೂಬ್ ಚಾನೆಲ್‌ಗಳ ಮೂಲಕ, ವೆಬ್‌ಸೈಟ್‌ಗಳ ಮೂಲಕ ಬ್ಯಾಂಕ್ ವಂಚನೆ ಮಾಡುವುದನ್ನು, ಹೆಬ್ಬರಳ ಪ್ರತಿ ಕ್ಲೋನಿಂಗ್ ಮಾಡುವುದನ್ನು ಅನ್ನು ಕಲಿಯಬಹುದಾಗಿದೆ. ಹೀಗೆ ಸುಲಭವಾಗಿ ವಂಚನೆ ಮಾಡುವುದನ್ನು ಕಲಿಯುವ ಖದೀಮರು ಬ್ಯಾಂಕ್ ಗ್ರಾಹಕರ ಹಣ ಲಪಟಾಯಿಸುತ್ತಿದ್ದಾರೆ.

ಇನ್ನೊಂದು ಆನ್‌ಲೈನ್ ಲೋನ್ ಆಪ್‌ಗಳ ಮೂಲಕ ಮಾಡುವ ವಂಚನೆ. ನಮ್ಮ ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಆನ್‌ಲೈನ್ ಲೋನ್ ಆಪ್‌ಗಳ ಮೂಲಕ ಸಾವಿರಾರು ಜನ ವಂಚನೆಗೆ ಒಳಗಾಗಿದ್ದಾರೆ. ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದೆ. ರೂ. 594 ಕೋಟಿಗೂ ಹೆಚ್ಚು ಹಣವನ್ನು ಜನರು ಕಳೆದುಕೊಂಡಿದ್ದರೆ, ಆ ಪೈಕಿ ವಸೂಲಿಯಾಗಿರೋದು ಕೇವಲ ರೂ. 73.04 ಕೋಟಿ ಮಾತ್ರ.

ಸಮಾಧಾನದ ವಿಷಯವೆಂದರೆ, ನಮ್ಮ ರಾಜ್ಯದ ದಕ್ಷ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಈ ವಿಷಯದಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಿ ರಾಜ್ಯದ ಜಿಲ್ಲೆಗೊಂದು ಸೈಬರ್, ಎಕನಾಮಿಕ್ಸ್ ಮತ್ತು ನಾರ್ಮಾಟಿಕ್ ತಾಣಗಳನ್ನು ಸ್ಥಾಪಿಸಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಒಟ್ಟು 43 ಸಿಇಎನ್ ತಾಣಗಳಿವೆ. ಯಾವುದೇ ಬಗೆಯ ಸೈಬರ್ ವಂಚನೆಯಾದರೂ, ಕೂಡಲೇ ಸ್ಥಳೀಯ ಪೊಲೀಸ್ ತಾಣಗಳಲ್ಲಿ ಅದನ್ನು ದಾಖಲಿಸಿಕೊಂಡು, ಅದನ್ನು ಸಿಇಎನ್ ತಾಣಕ್ಕೆ ವರ್ಗಾಯಿಸಲಾಗುತ್ತಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಸೈಬರ್ ಅಪರಾಧ ಪ್ರಕರಣಗಳನ್ನು ಹೆಚ್ಚಾಗಲು ಬಿಡುವುದಿಲ್ಲ. ಈ ಬಗ್ಗೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿರುವ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಅಭಿನಂದನಾರ್ಹರಾಗಿದ್ದಾರೆ.

ಎಲ್ಲ ಬಗೆಯ ಡಿಜಿಟಲ್ ವ್ಯವಹಾರಗಳಿಂದಾಗಿಯೇ ವಂಚನೆ ಪ್ರಕರಣಗಳು ಏರುಗತಿಯಲ್ಲಿರುವುದಕ್ಕೆ ಕಾರಣವಾಗಿದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಸಂಸತ್ತಿನಲ್ಲಿ ಹಿಂದೆಯೇ ಒಪ್ಪಿಕೊಂಡಿದ್ದಾರೆ. ನಮ್ಮ ರಾಜ್ಯ ಕೈಗೊಂಡಿರುವ ಮಾದರಿಯಲ್ಲೇ ದೇಶದ ಎಲ್ಲೆಡೆ ಕೇಂದ್ರ ಸರ್ಕಾರವೂ ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ಆದಷ್ಟು ಶೀಘ್ರ ತೆಗೆದುಕೊಳ್ಳಬೇಕಿದೆ. ಸುರಕ್ಷತೆ ದೃಷ್ಟಿಯಿಂದ ಜಾಲತಾಣಗಳನ್ನು ಬಲಪಡಿಸಬೇಕಿದೆ. ಎಲ್ಲ ಬಗೆಯ ವಂಚನೆಗಳನ್ನು ಕಲಿಸಿಕೊಡುವ ಯೂಟ್ಯೂಬ್ ಚಾನೆಲ್‌ಗಳನ್ನು ಮೊದಲು ನಿಷೇಧಿಸಬೇಕಿದೆ.

► ಎಚ್.ಕೆ. ಪಾಟೀಲ

...ನೀ ಪುಟದಿಂದ

ಅತಿಯಾದ ಹಣಕಾಸೀಕರಣದಿಂದ ಅಪಾಯ ಆಗುವ ಹಾನಿಯನ್ನು ಮನಗಾಣಬೇಕು. ಸಾರ್ವಜನಿಕ ನೀತಿ ಮತ್ತು ನಿರ್ಧಾರಗಳ ಮೇಲೆ ಮಾರುಕಟ್ಟೆ ಪ್ರಭಾವ ಬೀರುವಂತಾಗಬಾರದು ಎಂದಿದ್ದಾರೆ. ಭಾರತದ ಷೇರುಮಾರುಕಟ್ಟೆಯ ಗಾತ್ರವು ದೇಶದ ಜಿಡಿಪಿಯ ಶೇ.140ರಷ್ಟಿದೆ. ಹಣಕಾಸು ವಲಯದ ಲಾಭ ಹೆಚ್ಚುತ್ತಲೇ ಇದೆ.

ಇಷ್ಟೊಂದು ಅಧಿಕ ಮಟ್ಟದ ಮಾರುಕಟ್ಟೆ ಸಂಪತ್ತು ಇರುವುದನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ಮಾರುಕಟ್ಟೆಯು ಆರ್ಥಿಕತೆಗಿಂತ ದೊಡ್ಡದಾಗಿ ಹೋದರೆ ಸ್ವಾಭಾವಿಕವಾಗಿ ಸಾರ್ವಜನಿಕ ನೀತಿ ಮತ್ತು ನಿರ್ಧಾರಗಳಿಗೆ ಅದರ ಪ್ರಭಾವ ಇರುತ್ತದೆ ಎಂದು ಅನಂತ ನಾಗೇಶ್ವರನ್ ಎಚ್ಚರಿಸಿದರು.

ಮಾರುಕಟ್ಟೆ ಸಂಪತ್ತು ಅತಿಯಾಗಿ ಹೆಚ್ಚಾದರೆ ಏನು
ಅಪಾಯ?

ಅಮೆರಿಕ, ಜಪಾನ್ ಇತ್ಯಾದಿ ಮುಂದುವರಿದ ದೇಶಗಳಲ್ಲಿ ಮಾರುಕಟ್ಟೆ ಬಂಡವಾಳ ಅವುಗಳ ಜಿಡಿಪಿಗಿಂತ ಬಹಳ ಹೆಚ್ಚಿದೆ. ಅಲ್ಲಿ ಅತಿಯಾಗಿ ಹಣಮಯವಾದ ಪರಿಣಾಮ ಸಾಲದ ಮಟ್ಟ ಬಹಳ ಹೆಚ್ಚಿದೆ. ಆಸ್ತಿ ಬೆಲೆ ಹೆಚ್ಚಳದ ಮೇಲೆ ಆರ್ಥಿಕ ಅಭಿವೃದ್ಧಿ ನಿಂತಿದೆ. ಅಸಮಾನತೆ ಹೆಚ್ಚಿದೆ. ಈ ಅಡ್ಡಪರಿಣಾಮಗಳ ಬಗ್ಗೆ ಭಾರತ ಎಚ್ಚರದಿಂದಿರಬೇಕು. ಅಂಥ ಸ್ಥಿತಿ ಎದುರಾಗದಂತೆ ತಪ್ಪಿಸಬೇಕು. ದೇಶದ ಆರ್ಥಿಕ ಆದ್ಯತೆಗಳು ಮತ್ತು ಹೂಡಿಕೆದಾರರ ಹಿತಾಸಕ್ತಿ ಮಧ್ಯೆ ಒಂದು ಸಮತೋಲನ ತರಬೇಕು ಎಂದು ಮುಖ್ಯ ಆರ್ಥಿಕ ಸಲಹೆಗಾರರು ಕಿವಿಮಾತು ಹೇಳಿದರು.

ಭಾರತವೇ ಅಜಿಂಡಾ ಹಾಕುವಂತಾಗಬೇಕು

ಭಾರತವು ಬೇರೆಯವರ ಅಜಿಂಡಾಗೆ ಒಳಪಡುವುದಕ್ಕಿಂತ, ತಾನೇ ಜಾಗತಿಕ ಅಜಿಂಡಾ ರೂಪಿಸಬೇಕು. ದೇಶದ ಆರ್ಥಿಕತೆಯು ಗಾತ್ರ ಮತ್ತು ಪ್ರಭಾವವು ನಮಗೆ ಜಾಗತಿಕ ಅಜಿಂಡಾ ರೂಪಿಸುವ ಸಾಮರ್ಥ್ಯ ತಂದು ಕೊಡುತ್ತದೆ. ಇದರಿಂದ ನಮ್ಮ ಆರ್ಥಿಕ ಸಾಧನೆ ಹೆಚ್ಚುತ್ತದೆ ಎಂದು ಅನಂತ ನಾಗೇಶ್ವರನ್ ಅಭಿಪ್ರಾಯಪಟ್ಟರು. ಭಾರತದ ಆರ್ಥಿಕತೆಯು ಸ್ಥಿತಿ ಆಶಾದಾಯಕವಾಗಿದ್ದು, ಇದರಿಂದ ಅದರ ಭವಿಷ್ಯ ರೂಪಿಸುವ ಅವಕಾಶ ಸೃಷ್ಟಿಯಾಗುತ್ತದೆ. ದೂರಗಾಮಿಯಾಗಿ ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆ ಕಾಪಾಡಲು ಜಾಣತನದಿಂದ ಹೆಜ್ಜೆ ಇಡಬೇಕು. ಈಗ ನಾವು ಯಾವುದಾದರೂ ಕ್ರಮ ತೆಗೆದುಕೊಂಡರೆ ಅದರ ಫಲ ವ್ಯಕ್ತವಾಗಲು ಸಮಯ ಬೇಕಾಗುತ್ತದೆ ಎನ್ನುವುದು ಅರಿವಿರಬೇಕು ಎಂದು ಸಿಇಎ ಹೇಳಿದರು.

ಉಡುಪಿ ಕೋ-ಆಪರೇಟಿವ್ ಬ್ಯಾಂಕಿನ 112ನೇ ವಾರ್ಷಿಕ ಸಾಮಾನ್ಯ ಮಹಾಸಭೆ



ಉಡುಪಿ ಕೋ-ಆಪರೇಟಿವ್ ಬ್ಯಾಂಕಿನ 112ನೇ ವಾರ್ಷಿಕ ಸಾಮಾನ್ಯ ಮಹಾಸಭೆಯು ಉಡುಪಿ ಕುಂಜಿಬೆಟ್ಟಿನಲ್ಲಿರುವ ಶಾರದಾ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಜರುಗಿತು. ಬ್ಯಾಂಕಿನ ವಾರ್ಷಿಕ ಸಾಮಾನ್ಯ ಮಹಾಸಭೆಗೆ ಅಧ್ಯಕ್ಷರಾದ ಶ್ರೀ ಎಚ್. ಜಯಪ್ರಕಾಶ್ ಕೆದ್ಲಾಯರವರು ಅಧ್ಯಕ್ಷತೆ ವಹಿಸಿ ಸದಸ್ಯರನ್ನು ಸ್ವಾಗತಿಸಿ ಬ್ಯಾಂಕಿನ ಪ್ರಗತಿಯ ಬಗ್ಗೆ ಪ್ರಸ್ತಾವನೆಗೈದು ವರದಿ ವಾಚಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪಿ. ವಿಷ್ಣುಮೂರ್ತಿ ಆಚಾರ್ಯರವರು ಸಾಮಾನ್ಯ ಮಹಾಸಭೆಯ ನಡವಳಿಯನ್ನು ಮಂಡಿಸಿದರು.

ಬ್ಯಾಂಕ್ ಪಟ್ಟಣ ಸಹಕಾರ ಬ್ಯಾಂಕ್ ವಿಭಾಗದಲ್ಲಿದ್ದು ಭಾರತೀಯ ರಿಸರ್ವ್ ಬ್ಯಾಂಕಿನ ಅಧಿಕಾರದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ಠೇವಣಿದಾರರ ಹಾಗೂ ಸದಸ್ಯರ ಪ್ರೋತ್ಸಾಹ ಮತ್ತು ಸಿಬ್ಬಂದಿ ವರ್ಗದವರ ಗುಣಮಟ್ಟದ ಸೇವೆಯನ್ನು ಅಧ್ಯಕ್ಷರು ಶ್ಲಾಘಿಸಿದರು.

ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನದ ಪ್ರಕಾರ ನಮ್ಮ ಬ್ಯಾಂಕಿನಲ್ಲಿ ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್ (BOM)ನ್ನು ರಚಿಸಲಾಗಿದ್ದು ಇದರಲ್ಲಿ ಶ್ರೀ ಚಂದ್ರಶೇಖರ ನಾವಡರವರು ಅಧ್ಯಕ್ಷರಾಗಿ, ಶ್ರೀ ಎಚ್. ಜಯಪ್ರಕಾಶ್ ಕೆದ್ಲಾಯ, ಶ್ರೀ ಪಿ. ರಾಘವೇಂದ್ರ ಭಟ್, ಶ್ರೀ ವೆಂಕಟೇಶ ಮಿಶ್ರಾಂತಾಯ

ಹಾಗೂ CA ಶ್ರೀ ಶ್ರೀಕೃಷ್ಣ ಎಲ್. ಆಚಾರ್ಯರವರು ಸದಸ್ಯರಾಗಿರುತ್ತಾರೆ.

ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಪಿ.ರಾಘವೇಂದ್ರ ಭಟ್, ನಿರ್ದೇಶಕರುಗಳಾದ ಶ್ರೀ ಪಿ.ಎನ್. ರವೀಂದ್ರ ರಾವ್, ಶ್ರೀಮತಿ ಮನೋರಮಾ ಎಸ್., ಶ್ರೀ ಎನ್. ಪ್ರಹ್ಲಾದ್ ಬಲ್ಲಾಳ್, ಶ್ರೀ ಭಾಸ್ಕರ ರಾವ್ ಕಿದಿಯೂರು, ಶ್ರೀ ಸೂರ್ಯಪ್ರಕಾಶ್ ರಾವ್ ಎಸ್., ಶ್ರೀ ಕೆ. ಮುರಳೀಧರ ಭಟ್, ಶ್ರೀ ಜಗನ್ನಾಥ್ ಜಿ, ಶ್ರೀ ಜಯಪ್ರಕಾಶ್ ಭಂಡಾರಿ, ಶ್ರೀ ದೇವದಾಸ್ ಮತ್ತು ಶ್ರೀಮತಿ ರೂಪಾ ಮೋಹನ್ ಹಾಗೂ ಮುಖ್ಯ ಸಲಹೆಗಾರರಾದ ಶ್ರೀ ಎಸ್. ಕುಮಾರಸ್ವಾಮಿ ಉಡುಪರವರು ಉಪಸ್ಥಿತರಿದ್ದರು.

2023-2024ನೇ ಸಾಲಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಮುಖ್ಯ ಶಾಖೆ, ನಡ್ಸಾಲ್ ಶಾಖೆ ಹಾಗೂ ಕಟಪಾಡಿ ಶಾಖೆಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿಗಳನ್ನು, ಒಟ್ಟಾರೆ ಕಾರ್ಯಕ್ಷಮತೆಯನ್ನು ಪರಿಗಣಿಸಿ ಬೆಳ್ಳಿ ಶಾಖೆಗೆ ಪ್ರಶಸ್ತಿಗಳನ್ನು ನೀಡಲಾಯಿತು. ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀ ಎ. ರಾಘವೇಂದ್ರ ಹೆಬ್ಬಾರ್‌ರವರು ಧನ್ಯವಾದ ಸಲ್ಲಿಸಿದರು. ಶಾಖಾ ವ್ಯವಸ್ಥಾಪಕರಾದ ಶ್ರೀ ಕೆ. ಹರಿಪ್ರಸಾದ್ ಹಾಗೂ ಶ್ರೀ ಚಂದ್ರಕಾಂತ್ ಆಚಾರ್ಯರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಕಡಿಮೆ ಸರಕಾರಿ ವೆಚ್ಚದಿಂದಾಗಿ ಬೆಳವಣಿಗೆ ನಿಧಾನವಾಗಿದೆ : ಶಕ್ತಿಕಾಂತ ದಾಸ್

ಭುವನೇಶ್ವರ : ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು 15 ತಿಂಗಳ ಕನಿಷ್ಠ 6.7 ಶೇಕಡಾಕ್ಕೆ ನಿಧಾನವಾಗಿದೆ. ಕಡಿಮೆ ಸರಕಾರಿ ವೆಚ್ಚ ಪ್ರಮುಖ ಕಾರಣ” ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಈ ವಿತ್ತೀಯ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.7.1ರಷ್ಟು ಬೆಳವಣಿಗೆ ದರವನ್ನು ಆರ್‌ಬಿಐ ಅಂದಾಜಿಸಿತ್ತು. ಆದಾಗ್ಯೂ ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ಬಿಡುಗಡೆ ಮಾಡಿದ ಮೊದಲ ಮುಂಗಡ ಅಂದಾಜು ದತ್ತಾಂಶವು ಬೆಳವಣಿಗೆ ದರವನ್ನು 6.7 ಪ್ರತಿಶತ ಎಂದು ತೋರಿಸಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದರು.

ಹೂಡಿಕೆ, ಉತ್ಪಾದನೆ, ಬಳಕೆ, ಸೇವೆಗಳು ಮತ್ತು ನಿರ್ಮಾಣದಂತಹವುಗಳು ಜಿಡಿಪಿ ಬೆಳವಣಿಗೆಗೆ ಕಾರಣವಾದ ಅಂಶಗಳು ಶೇಕಡಾ 7ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ದಾಖಲಿಸಲು ಕಾರಣವಾಗುತ್ತದೆ ಎಂದು ಹೇಳಿದರು. ಕೇವಲ ಎರಡು ಅಂಶಗಳು ಬೆಳವಣಿಗೆಯ ದರವನ್ನು ಸ್ವಲ್ಪಮಟ್ಟಿಗೆ ಕೆಳಗೆ ಎಳೆದಿವೆ. ಅವುಗಳೆಂದರೆ-ಸರಕಾರ ಖರ್ಚು ಮತ್ತು ಕೃಷಿ. ಮುಂಬರುವ ತ್ರೈಮಾಸಿಕಗಳಲ್ಲಿ ಸರಕಾರದ ವೆಚ್ಚವು ಹೆಚ್ಚಾಗುತ್ತದೆ ಮತ್ತು ಬೆಳವಣಿಗೆಗೆ ಅಗತ್ಯವಾದ ಬೆಂಬಲವನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಆರ್‌ಬಿಐ ಗವರ್ನರ್ ಗಮನ ಸೆಳೆದರು.



ಶ್ರೀ ಲಕ್ಷ್ಮೀನಾರಾಯಣ ಕೋ-ಆಪರೇಟಿವ್ ಬ್ಯಾಂಕಿನ 52ನೇ ವಾರ್ಷಿಕ ಸರ್ವ ಸದಸ್ಯರ ಸಭೆ



ಶ್ರೀ ಲಕ್ಷ್ಮೀನಾರಾಯಣ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ 2023-24ನೇ ಸಾಲಿನ 52ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ದಿನಾಂಕ 18/08/2024 ರಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ನಂಜೇಗೌಡರವರ ಅಧ್ಯಕ್ಷತೆಯಲ್ಲಿ ನೆರವೇರಿತು. 2023-24ನೇ ಸಾಲಿನಲ್ಲಿ ಬ್ಯಾಂಕು ರೂ. 123.82 ಲಕ್ಷಗಳ ನಿವ್ವಳ ಲಾಭಗಳಿಸಿದ್ದು, ಬ್ಯಾಂಕಿನ NPA ಶೂನ್ಯ ಇದ್ದು, ಬ್ಯಾಂಕಿನ ಸದಸ್ಯರಿಗೆ ಶೇ.16ರಷ್ಟು ಡಿವಿಡೆಂಡ್ ಮಂಜೂರು ಮಾಡಿದೆ. ಇದೆ ಸಂದರ್ಭದಲ್ಲಿ ಬ್ಯಾಂಕಿನ ಸದಸ್ಯರ 68 ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನ ಮಾಡಲಾಯಿತು.



ಬ್ಯಾಂಕು ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಗಳ ಪ್ರಕಾರ ಉತ್ತಮ ಆರ್ಥಿಕ ಮತ್ತು ಆಡಳಿತ ನಿರ್ವಹಣೆ ಮಾನದಂಡಗಳನ್ನು ಪೂರೈಸಿ ಸದೃಢವಾಗಿದ್ದು, ಹೇರೋಹಳ್ಳಿ ಬಳಿ ಹೊಸ ಶಾಖೆಯನ್ನು ತೆರೆಯಲು ಕಾರ್ಯಪ್ರವೃತ್ತವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷರು ಸಭೆಗೆ ತಿಳಿಸಿದರು. ಸಭೆಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕಿನ ಕುಂಜಾಲು ಶಾಖೆಯಲ್ಲಿ ನವೀಕೃತ ಎಟಿಎಂ ಉದ್ಘಾಟನೆ ಹಾಗೂ ಗ್ರಾಹಕರ ಸಮಾವೇಶ



ಉಡುಪಿ ಕೋ ಆಪರೇಟಿವ್ ಟೌನ್ ಬ್ಯಾಂಕಿನ ಕುಂಜಾಲು ಶಾಖೆಯ ನವೀಕೃತ ಎಟಿಎಂ ಉದ್ಘಾಟನೆ ಹಾಗೂ ಗ್ರಾಹಕರ ಸಮಾವೇಶ ಬ್ಯಾಂಕಿನ ಕುಂಜಾಲು ಶಾಖೆಯ ಸ್ವಂತ ಕಟ್ಟಡದಲ್ಲಿ ಇತ್ತೀಚೆಗೆ ನಡೆಯಿತು.

ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಗುರುರಾಜ್ ರಾವ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಚ್.ಜಯಪ್ರಕಾಶ್ ಕೆಡ್ಲಾಯರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೀಲಾವರ ಶ್ರೀ ಮಹಿಷ ಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ

ಅಧ್ಯಕ್ಷರಾದ ಶ್ರೀ ಎನ್. ರಘುರಾಮ ಮಧ್ಯಸ್ಥರವರು, ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಎ. ರತ್ನಾಕರ ಭಟ್‌ರವರು, ಯೂನಿಯನ್ ಬ್ಯಾಂಕ್ ಕುಂಜಾಲು ಶಾಖೆಯ ಶಾಖಾ ವ್ಯವಸ್ಥಾಪಕರಾದ ಶ್ರೀ ಧನುಂಜಯ ಕೆ.ರವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಧ್ಯಕ್ಷರು ಗ್ರಾಹಕರಿಗೆ ಕ್ಯೂಆರ್ ಕೋಡ್ ಹಾಗೂ ಎಟಿಎಂ ಕಾರ್ಡ್‌ಗಳನ್ನು ವಿತರಿಸಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಬ್ಯಾಂಕಿನ ನಿರ್ದೇಶಕ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ 63ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆ



ದಾವಣಗೆರೆ : ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಪ್ರಗತಿಯ ಮುಂಚೂಣಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕಿಗೆ ಲಭಿಸಿರುವ ರಾಷ್ಟ್ರೀಯ ಪ್ರಶಸ್ತಿಯು ಬ್ಯಾಂಕಿನ ಸದೃಢತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಬಿ.ಸಿ.ಉಮಾಪತಿ ಸಂತಸ ವ್ಯಕ್ತಪಡಿಸಿದರು. ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ 63ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದ ಸಹಕಾರ ಬ್ಯಾಂಕುಗಳ ಪ್ರಗತಿಯನ್ನು ಅವಲೋಕಿಸಿ ಕೊಲ್ಕಾಪುರದ ಅಮೀಸ್ ಪಬ್ಲಿಕೇಷನ್ ಸಂಸ್ಥೆಯು ಪ್ರತಿವರ್ಷ ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿಯನ್ನು ನಮ್ಮ ಬ್ಯಾಂಕ್ 2022-23ನೇ ಸಾಲಿಗೆ ಪಡೆದಿದೆ. ಠೇವಣಾತಿ ವರ್ಗೀಕರಣದಲ್ಲಿ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅತ್ಯುನ್ನತ

ಸಾಧನೆ ಗೈದಿದೆ ಎಂದು ಗುರುತಿಸಿ, “ಬ್ಯಾಂಕೋ ಬ್ಲೂ ರಿಬ್ಬನ್-2023 ರಾಷ್ಟ್ರೀಯ ಪ್ರಶಸ್ತಿ ನೀಡಿದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ದಾವಣಗೆರೆ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬ್ಯಾಂಕಿನ ನಿರ್ದೇಶಕರಾದ ಅಧ್ಯಕ್ಷರೂ ಆಗಿರುವ ಹಿರಿಯ ನಿರ್ದೇಶಕ ಕೋಗುಂಡಿ ಬಕ್ಕೇಶಪ್ಪ ಅವರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಬ್ಯಾಂಕಿನ ಉಪಾಧ್ಯಕ್ಷ ಟಿ.ಎಸ್. ಜಯರುದ್ರೇಶ್, ಬ್ಯಾಂಕಿನ ಎಲ್ಲ ಆಡಳಿತ ಮಂಡಳಿ ನಿರ್ದೇಶಕರುಗಳು ಉಪಸ್ಥಿತರಿದ್ದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಮಲ್ಲೇಶ್, ಉಪಪ್ರಧಾನ ವ್ಯವಸ್ಥಾಪಕ ಆರ್.ಎ. ಪ್ರಸನ್ನ ಅವರುಗಳು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.



ಜಿಡಿಪಿ ಶೇ.7ರಷ್ಟು ಪ್ರಗತಿ

ನವದೆಹಲಿ : ಭಾರತದ ಆರ್ಥಿಕತೆಯು 2024-25ರ ಹಣಕಾಸು ವರ್ಷದಲ್ಲಿ ಶೇ.7ರಷ್ಟು ಪ್ರಗತಿ ಕಾಣಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ. ಈ ಮೊದಲು ಜಿಡಿಪಿಯು ಶೇ.6.6ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಲಾಗಿತ್ತು. ಮಂಗಳವಾರ ಬಿಡುಗಡೆಗೊಳಿಸಿರುವ ವರದಿಯಲ್ಲಿ ಇದನ್ನು ಪರಿಷ್ಕರಿಸಲಾಗಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಬೆಳವಣಿಗೆ ಶೇ.7ರಷ್ಟಾಗಲಿದೆ ಎಂದು ಈಗಾಗಲೇ ಅಂದಾಜಿಸಿದೆ. ಆರ್ಥಿಕ ಸಮೀಕ್ಷೆ ಪ್ರಕಾರ ಶೇ.6.5 ರಿಂದ ಶೇ.7 ಬೆಳವಣಿಗೆ ಇರಲಿದೆ. ಆರ್‌ಬಿಐ ಅಂದಾಜು ಪ್ರಕಾರ ಪ್ರಗತಿಯು ಶೇ.7.2ರಷ್ಟು ಇರಲಿದೆ. ಉತ್ತಮ ಮುಂಗಾರು, ಸರಕು ಮತ್ತು ಸೇವೆಗಳ ಮೇಲೆ ಗ್ರಾಹಕರು ಖರ್ಚು ಮಾಡುವ ಹಣದ ಪ್ರಮಾಣ ಹೆಚ್ಚಳ ಮತ್ತು ರಫ್ತು ಪ್ರಮಾಣ ಏರಿಕೆಯು ಜಿಡಿಪಿ ಪ್ರಗತಿಯ ಅಂದಾಜು ಹೆಚ್ಚಳಕ್ಕೆ ಕಾರಣ ಎಂದು ವಿಶ್ವಬ್ಯಾಂಕ್‌ನ ಹಿರಿಯ ಅರ್ಥಶಾಸ್ತ್ರಜ್ಞ ರಾನ್ ಲಿ ಹೇಳಿದ್ದಾರೆ.

ಬಾಹ್ಯ ಸವಾಲುಗಳ ಪರಿಸ್ಥಿತಿ ನಡುವೆಯೂ, ಭಾರತದ ಮಧ್ಯಮ ಅವಧಿ ಮುನ್ನೋಟ ಸಕಾರಾತ್ಮಕವಾಗಿ ಉಳಿದಿದೆ. 2025-26 ಮತ್ತು 2026-27ರಲ್ಲಿ ಜಿಡಿಪಿ ಪ್ರಗತಿಯು ಸದೃಢವಾಗಿ ಉಳಿಯುವ ನಿರೀಕ್ಷೆ ಇದೆ ಎಂದು ರಾನ್ ಲಿ ಹೇಳಿದ್ದಾರೆ. 2023-24ರಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಮತ್ತು ಸಾಲದ ಅನುಪಾತವು ಶೇ.83.9ರಷ್ಟಿತ್ತು. ಇದು 2026-27ರ ಹಣಕಾಸು ವರ್ಷದ ವೇಳೆಗೆ ಶೇ.82ಕ್ಕೆ ಇಳಿಯಲಿದೆ. ಚಾಲ್ತಿ ಖಾತೆ ಕೊರತೆ ಜಿಡಿಪಿಯ ಅಂದಾಜು ಶೇ.1 ರಿಂದ ಶೇ.1.6ರಷ್ಟು ಆಗಬಹುದು ಎಂದು ಅಂದಾಜಿಸಿದೆ. ಭಾರತದ ದೃಢವಾದ ಬೆಳವಣಿಗೆಯ ನಿರೀಕ್ಷೆ, ಇಳಿಮುಖವಾಗಿರುವ ಹಣದುಬ್ಬರ ದರವು ತೀವ್ರ ಬಡತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವಿಶ್ವಬ್ಯಾಂಕ್‌ನ ಭಾರತದ ನಿರ್ದೇಶಕ ಆಗಸ್ಟೆ ಟ್ಯಾನೋ ಕೌಮೆ ಹೇಳಿದ್ದಾರೆ. ಭಾರತವು ತನ್ನ ಜಾಗತಿಕ ವ್ಯಾಪಾರ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಮೂಲಕ ತನ್ನ ಬೆಳವಣಿಗೆಯ ದರವನ್ನು ಮತ್ತಷ್ಟು ಹೆಚ್ಚಿಸಬಹುದು. ಐ.ಟಿ. ವ್ಯಾಪಾರ ಸೇವೆಗಳು, ಫಾರ್ಮಾ, ಜವಳಿ, ಸಿದ್ಧಉಡುಪು, ಪಾದರಕ್ಷೆ, ಎಲೆಕ್ಟ್ರಾನಿಕ್ಸ್ ಮತ್ತು ಗ್ರೀನ್ ಟೆಕ್ನಾಲಜಿ ಉತ್ಪನ್ನಗಳ ರಫ್ತುಗಳೊಂದಿಗೆ ಭಾರತವು ತನ್ನ ರಫ್ತನ್ನು ವೈವಿಧ್ಯಮಯಗೊಳಿಸಬಹುದು ಎಂದು ಹೇಳಿದ್ದಾರೆ.

ಕರ್ನಾಟಕ ಸಹಕಾರ ಸಂಘಗಳ ಮತ್ತು ಬ್ಯಾಂಕುಗಳ ಸಾಲ ವಸೂಲಾತಿ ಕ್ರಮಗಳ ಕೈಪಿಡಿ (ದಾವಾ ಹೂಡುವ ಕ್ರಮ, ಅಮಲ್ಜಾರಿ ಕ್ರಮಗಳು ಮತ್ತು ಸಂಬಂಧಿಸಿದ ಎಲ್ಲಾ ಮಾದರಿ ನಮೂನೆಗಳ ಸಹಿತ)

► ಕೃಷ್ಣ ವಿ. ಗರಡೀಮನಿ, ಸಹಾಯಕ ಪ್ರಧಾನ ವ್ಯವಸ್ಥಾಪಕರು/ಮಾರಾಟಾಧಿಕಾರಿಗಳು,

ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್., ಸೌತ್ ಎಂಡ್ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-20 (9880453464)

ಅಮಲ್ಜಾರಿ ಕ್ರಮಗಳು / ಅಮಲ್‌ಬಜಾವಣೆ (Execution of Co-operative decrees)

5. ಅಡವು ಮಾಡಿದ ವಾಹನಗಳ ಜಪ್ತಿ ಮತ್ತು ಮಾರಾಟದ ವಿಧಾನ : ಸಹಕಾರ ಸಂಘ / ಬ್ಯಾಂಕುಗಳು ವಾಹನದ ಆಧಾರದ ಮೇಲೆ ಸಾಲ ನೀಡಿದ್ದು, ಅದಕ್ಕೆ ಸಂಬಂಧಪಟ್ಟ ಆರ್.ಸಿ. (Registration Certificate) ಪುಸ್ತಕದಲ್ಲಿ ಸಂಘ / ಬ್ಯಾಂಕಿನ ಸಾಲಕ್ಕೆ ಆಧಾರ ಎಂದು ನಮೂದಿಸಿದ್ದು, ಸದರಿ ವಾಹನವನ್ನು ಹೈಪಾಥಿಕೇಶನ್ ಮಾಡಿಕೊಂಡಿದ್ದರೆ ಅದನ್ನು ಸಂಘ / ಬ್ಯಾಂಕಿನವರು ಜಪ್ತಿ ಮಾಡಿ ಮಾರಾಟ ಮಾಡಲು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಂತೆ ಯಾವುದೇ ಡಿಕ್ರಿ/ತೀರ್ಪು ಪಡೆದುಕೊಳ್ಳುವ ಅಗತ್ಯವಿರುವುದಿಲ್ಲ. ಆದರೆ ಹೈಪಾಥಿಕೇಶನ್ ಡೀಡ್‌ನಲ್ಲಿ ಸಾಲ ಬಾಕಿಯಾದರೆ ನನ್ನ ವಾಹನವನ್ನು ಎಲ್ಲಿದೆಯೋ, ಹೇಗಿದೆಯೋ ಹಾಗೆ ಸಾಲ ನೀಡಿದ ಸಂಘ / ಬ್ಯಾಂಕಿನವರು ಜಪ್ತಿ ಮಾಡಿ ಮಾರಾಟ ಮಾಡಿಕೊಳ್ಳಬಹುದೆಂಬ ಷರತ್ತು ಕಡ್ಡಾಯವಾಗಿ ಇರಬೇಕು. ಆ ಷರತ್ತಿಗೆ ಸಾಲಗಾರ ಸಹಿ ಮಾಡಿರಬೇಕು.

ವಾಹನ ಸಾಲ ಸುಸ್ತಿಯಾದಾಗ ಸಂಘದವರು ಸಾಲಗಾರನಿಗೆ ಕನಿಷ್ಠ 15 ದಿನಗಳ ನೋಟೀಸ್‌ನ್ನು ಜಾರಿ ಮಾಡತಕ್ಕದ್ದು. ಆ ನೋಟೀಸ್‌ನ್ನು ಈ ಹಿಂದೆ ಹೇಳಿದಂತೆ ನಿಯಮ 32(3)ರಂತೆ ಜಾರಿ ಮಾಡತಕ್ಕದ್ದು, ಅಲ್ಲದೇ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಿ ಠರಾವು ಮಾಡಿಸಿಕೊಂಡು, ಒಬ್ಬ ಅಧಿಕೃತ ಪರವಾನಿಗೆ ಪಡೆದ "ಸೀಜರ್" (Seizure)ನ್ನು ನೇಮಕ ಮಾಡಬೇಕು. ಸದರಿ ಸೀಜರ್ ವಾಹನವನ್ನು ಎಲ್ಲಿದೆಯೋ ಹಾಗೆ ಮುಟ್ಟುಗೋಲು ಹಾಕಿಕೊಳ್ಳುವಾಗ, ಚರಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ರೀತಿಯಲ್ಲಿ ನಿಯಮ 36ರಲ್ಲಿನ ನಿಯಮಗಳನ್ನು ಪಾಲಿಸತಕ್ಕದ್ದು. ಮುಟ್ಟುಗೋಲು ಹಾಕಿಕೊಂಡಿರುವ ವಾಹನವನ್ನು ಸಾಲ ನೀಡಿದ ಸಂಘ / ಬ್ಯಾಂಕ್ ತನ್ನ ವಶಕ್ಕೆ ತೆಗೆದುಕೊಂಡು ಹರಾಜು ಆಗುವವರೆಗೆ ಅದನ್ನು ಜಾಗರೂಕತೆಯಿಂದ ನೋಡಿಕೊಳ್ಳತಕ್ಕದ್ದು. ಮಾರಾಟ ಮಾಡುವ ಮೊದಲು ವಾಹನಕ್ಕೆ ಸಂಬಂಧಿಸಿದ ದಾಖಲೆಗಳು, ವಿಮೆ ತೆರಿಗೆ ಪಾವತಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು. ನಂತರ ವಾಹನವನ್ನು ಬಹಿರಂಗ ಹರಾಜು ಮಾಡುವ ಬಗ್ಗೆ 15 ದಿನಗಳ ನೋಟೀಸು ನೀಡಿ ಬಹಿರಂಗ ಹರಾಜು ವ ಮೊಹರು ಮಾಡಿದ ಟೆಂಡರ್ ಕರೆಯುವ ಮೂಲಕ ಹರಾಜು ಮಾಡಿ ಸಾಲ ವಸೂಲಾತಿ ಮಾಡಿಕೊಳ್ಳಬಹುದಾಗಿದೆ. ನಂತರ ಮಾರಾಟಾಧಿಕಾರಿಯು ವಾಹನವನ್ನು ಹರಾಜಿನಲ್ಲಿ ಖರೀದಿ ಮಾಡಿದ ವ್ಯಕ್ತಿಯ ಹೆಸರಿನಲ್ಲಿ ನೋಂದಾಯಿಸಲು ಮೋಟಾರು ವಾಹನ ಕಾಯ್ದೆಯಂತೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಆರ್.ಟಿ.ಒ ಕಛೇರಿಗೆ ನೀಡುವುದು.

ನ್ಯಾಯಾಲಯದ ತೀರ್ಪು : ವಾಹನ ಮುಟ್ಟುಗೋಲು ಮತ್ತು ಮಾರಾಟ ಮಾಡಲು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 70ರ ಅನ್ವಯ ಡಿಕ್ರಿಯ ಅಗತ್ಯವಿಲ್ಲ. ಐಎಲ್‌ಆರ್-1991(4) ಕೆಎಆರ್-4226. 1991(4)

ಕೆಎಲ್‌ಜೆ-274. 1990(1) ಕೆಎಲ್‌ಜೆ-217.

6. ಸ್ಥಿರಾಸ್ತಿಯ ಜಪ್ತಿ ಮತ್ತು ಮಾರಾಟದ ವಿಧಾನ : ರೂಲ್ 38 ಸಹಕಾರ ಸಂಘಗಳ ಕಾಯ್ದೆಯನ್ವಯ ಈಗಾಗಲೇ ತೀರ್ಪು ಸಾಲಗಾರನ ಚರ ಸ್ವತ್ತುಗಳ ಜಪ್ತಿ ಹಾಗೂ ಮಾರಾಟದಿಂದ ಐತೀರ್ಪಿನ / ಅವಾರ್ಡ್‌ನಂತೆ ಮೊತ್ತವು ಸಂಪೂರ್ಣವಾಗಿ ಸಂದಾಯವಾಗದೇ ಇರುವ ಸಂದರ್ಭದಲ್ಲಿ ಹಾಗೂ ತೀರ್ಪು ಸಾಲಗಾರ ಸಂಘಕ್ಕೆ / ಬ್ಯಾಂಕಿಗೆ ಅಡಮಾನ ಮಾಡಿದ ಸ್ಥಿರಾಸ್ತಿಯನ್ನು ಮಾರಾಟಾಧಿಕಾರಿಯು ನಿಯಮ 38(2)ರನ್ವಯ ಆ ಸ್ಥಿರಾಸ್ತಿಯನ್ನು ಜಪ್ತಿ ಮಾರಾಟ ಮಾಡುವ ಅವಕಾಶ ಇರುತ್ತದೆ.

ನಿಯಮ 38 : ಸ್ಥಿರಾಸ್ತಿಯ ಜಪ್ತಿ ಮತ್ತು ಮಾರಾಟ

ಉಪನಿಯಮ (1) : ಸ್ಥಿರಾಸ್ತಿಯನ್ನು ಮೊದಲೇ ಜಪ್ತಿ ಮಾಡಿರದಿದ್ದರೆ ಡಿಕ್ರಿಯನ್ನು ಅಮಲ್ಜಾರಿಯಲ್ಲಿ ತರಲು ಸ್ಥಿರಾಸ್ತಿಯನ್ನು ಜಪ್ತಿ ಮಾಡದೆ ಅದನ್ನು ಮಾರಾಟ ಮಾಡತಕ್ಕದ್ದಲ್ಲ. ಆದರೆ, ಸ್ಥಿರಾಸ್ತಿಯ ಅಡಮಾನದ ಮೇಲೆ ಡಿಕ್ರಿಯನ್ನು ಪಡೆದುಕೊಂಡಿದ್ದ ಸಂದರ್ಭದಲ್ಲಿ ಅದನ್ನು ಜಪ್ತಿ ಮಾಡುವ ಅವಶ್ಯಕತೆ ಇಲ್ಲ.

ನ್ಯಾಯಾಲಯದ ಆದೇಶ : ನಿಯಮ 38ರನ್ವಯ ಡಿಕ್ರಿಯನ್ನು ಜಾರಿ ಮಾಡುವಲ್ಲಿ ಯಾವ ಸ್ಥಿರಾಸ್ತಿಯನ್ನೂ ಜಪ್ತಿ ಮಾಡದೇ ಅದನ್ನು ಮಾರಾಟ ಮಾಡುವಂತಿಲ್ಲ.(ವಿಜಯಾ ಕಾಲೇಜು ಟ್ರಸ್ಟು / ಕುಮಟಾ ಸಹಕಾರ ಸಂಘ, ಐ.ಎಲ್‌ಆರ್. 1995, ಕರ್ನಾಟಕ 35)

ಉಪನಿಯಮ (2) : ಸ್ಥಿರಾಸ್ತಿಯನ್ನು ಜಪ್ತಿ ಮಾಡಿ ಮಾರಾಟ ಮಾಡುವಾಗ ಅಥವಾ ಜಪ್ತಿ ಮಾಡದೇ ಮಾರಾಟ ಮಾಡುವಾಗ ಪಾಲಿಸಬೇಕಾದ ನಿಯಮಗಳು:

ಐತೀರ್ಪು / ಅವಾರ್ಡ್‌ನಲ್ಲಿ ಇಲ್ಲದೇ ಇರುವ ಅಥವಾ ಸಂಘ / ಬ್ಯಾಂಕಿಗೆ ಅಡಮಾನವಾಗದೆ ಇರುವ ಸ್ಥಿರಾಸ್ತಿಗಳನ್ನು ಬೇಡಿಕೆಯ ನೋಟೀಸ್ ನಮೂನೆ-6(ಫಾರಂ ನಂ-6) ಮತ್ತು ಸ್ಥಿರಾಸ್ತಿ ಜಪ್ತಿ ನೋಟೀಸ್ ನಮೂನೆ-7(ಫಾರಂ ನಂ-7)ರ ಮೂಲಕ ಜಪ್ತಿ ಮಾಡಬಹುದು.

ಉಪನಿಯಮ(2) ಖಂಡ (ಎ) : ಬೇಡಿಕೆಯ ನೋಟೀಸು ನಮೂನೆ-6 (ಫಾರಂ ನಂಬರು-6)

ಅಮಲ್ಜಾರಿ ಅನ್ವಯ ನೀಡಲಾದ ಬೇಡಿಕೆಯ ನೋಟೀಸ್ ನಮೂನೆ-6ನ್ನು ತೀರ್ಪುಸಾಲಗಾರನ ಮೇಲೆ ಜಾರಿ ಮಾಡುವುದು. ನೋಟೀಸ್ ಜಾರಿಯಾಗಿ 10 ದಿವಸಗಳೊಳಗಾಗಿ ಸಾಲದ ಬಾಬನ್ನು ಪಾವತಿಸುವಂತೆ ಕ್ರಮ ಕೈಗೊಳ್ಳುವುದು.

ಉಪನಿಯಮ(2) ಖಂಡ (ಬಿ) : ತೀರ್ಪು ಸಾಲಗಾರನು ನಮೂನೆ 6ರಲ್ಲಿ ನಮೂದಿಸಿರುವ ಹಣವನ್ನು ಅದು ಜಾರಿಯಾಗಿ 10 ದಿವಸಗಳೊಳಗಾಗಿ ಹಣವನ್ನು ಪಾವತಿಸಲು ತಪ್ಪಿದ್ದಲ್ಲಿ, ಮಾರಾಟಾಧಿಕಾರಿಯು ನಮೂನೆ-6ರಲ್ಲಿ ನಮೂದಿಸಿದ ಸ್ಥಿರಾಸ್ತಿಯನ್ನು ವಿಚಾರಣೆ ನಂತರ ಅಗತ್ಯವಿದ್ದಲ್ಲಿ ಜಪ್ತಿ ಮಾಡಿ

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಭಾರತೀಯ ರಿಜರ್ವ್ ಬ್ಯಾಂಕಿನ ನಿಯಮಾನುಸಾರ ಬಂಗಾರ ಆಭರಣ ಅಡವಿನ ಸಾಲದ ಮಿತಿಯು ರೂ. 4 ಲಕ್ಷಗಳು ಪ್ರತಿವ್ಯಕ್ತಿಗೆ ಇರುತ್ತದೆ. ಅದೇ ರೀತಿ ನಾವು ಸಹ 4 ಲಕ್ಷಗಳು ಪ್ರತಿ ವ್ಯಕ್ತಿಗೆ ನೀಡುತ್ತಾ ಬಂದಿದ್ದೇವೆ. ಆದರೆ ಕೆಲವೊಂದು ಸಹಕಾರಿ ಬ್ಯಾಂಕುಗಳು 4 ಲಕ್ಷಕ್ಕಿಂತ ಹೆಚ್ಚಿಗೆ ಬಂಗಾರ ಅಡವಿನ ಸಾಲ ಪ್ರತಿ ವ್ಯಕ್ತಿಗೆ ನೀಡುತ್ತಾರೆ ಅಂತಾ ತಿಳಿದು ಬಂದಿದೆ. ಈ ಬಗ್ಗೆ ವಿವರಣೆ ನೀಡಲು ಕೋರಿದೆ.

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬಿಜಾಪುರ ಜಿಲ್ಲೆ.

ಉತ್ತರ : ಒಬ್ಬ ವ್ಯಕ್ತಿಗೆ ನೀಡಬಹುದಾದ ಬಂಗಾರ ಆಭರಣ ಅಡವಿನ ಸಾಲಕ್ಕೆ ಭಾರತೀಯ ರಿಜರ್ವ್ ಬ್ಯಾಂಕು ಯಾವುದೇ ಮಿತಿ ಹಾಕಿಲ್ಲ. ಸಂಬಳ ಪಡೆಯುವವರ ಸಹಕಾರ ಬ್ಯಾಂಕುಗಳನ್ನು ಹೊರತುಪಡಿಸಿ, ಇತರೆ ಸಹಕಾರ ಬ್ಯಾಂಕುಗಳು ತಮ್ಮ ಆದ್ಯತಾ ವಲಯ ಸಾಲಗಳ ಗುರಿ ತಲುಪಿದ್ದರೆ ಒಬ್ಬ ವ್ಯಕ್ತಿಗೆ 4 ಲಕ್ಷ ರೂಪಾಯಿಗಳನ್ನು ಒಂದೇ ಕಂತಿನಲ್ಲಿ ಮರುಪಾವತಿಸಬಹುದಾದ

(Bullet Payment) ಚೆನ್ನದ ಸಾಲ ನೀಡಬಹುದು. ಆದ್ಯತಾ ವಲಯ ಸಾಲಗಳ ಗುರಿ ಮುಟ್ಟದಿದ್ದರೆ ಬುಲೆಟ್ ಸಾಲದ ಮಿತಿ ರೂ.2 ಲಕ್ಷ ಇರುತ್ತದೆ. ಬುಲೆಟ್ ಮರುಪಾವತಿ ಮಿತಿಗಿಂತ ಅಧಿಕ ಸಾಲ ಬೇಕಿದ್ದರೆ ಅಂತಹ ಸಾಲಗಳ ಮರುಪಾವತಿಗೆ ಮಾಸಿಕ / ದ್ವೈಮಾಸಿಕ ಕಂತುಗಳನ್ನು ನಿರ್ಧರಿಸಬೇಕಾಗುತ್ತದೆ. ಚೆನ್ನದ ಸಾಲದ ಅವಧಿಯು ಕೇವಲ ವರ್ಷದವರೆಗೆ ಇರುವುದರಿಂದ ಸಾಲದ ಮಿತಿ ಹೆಚ್ಚಿದಷ್ಟು ಕಂತುಗಳಲ್ಲಿ ಪಾವತಿಸಬೇಕಾದ ಮೊತ್ತ ಅಧಿಕವಾಗುತ್ತದೆ.

02. ನಮ್ಮ ಒಬ್ಬ ಆಡಳಿತ ಮಂಡಳಿ ಸದಸ್ಯರು ರಜೆಗೆ ಅರ್ಜಿ ಸಲ್ಲಿಸದೆ ಡಿಸೆಂಬರ್ 2023 ರಿಂದ ಮಾರ್ಚ್ 2024 ವರೆಗೆ ಮಂಡಳಿಯ ಸಭೆಗೆ ಹಾಜರಾಗಿದ್ದ. ಈ ಸಂದರ್ಭದಲ್ಲಿ ಬ್ಯಾಂಕು ಕೈಗೊಳ್ಳಬೇಕಾದ ಕ್ರಮ ಯಾವುದು?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 29(ಸಿ) (1)(ಪಿ)ಯ ಪ್ರಕಾರ ಆಡಳಿತ ಮಂಡಳಿ ಸದಸ್ಯ ಸತತ ಮೂರು ಮಂಡಳಿ ಸಭೆಗಳಿಗೆ ಸ್ವತಃ ಗೈರು ಹಾಜರಾದರೆ (Without leave absence) ಅವರು ಮಂಡಳಿಯ ಸದಸ್ಯರಾಗಿ ಮುಂದುವರೆಯಲು ಅನರ್ಹರಾಗುತ್ತಾರೆ. ಕಾಯ್ದೆಯ ಕಲಂ 29(ಸಿ)(7)(ಡಿ)ಯಲ್ಲಿ ಹೇಳಿರುವಂತೆ ಮೇಲೆ ತಿಳಿಸಿದ ಕಾಯ್ದೆಯ ಉಲ್ಲಂಘನೆಯಾಗಿದ್ದರೆ, ಅಗತ್ಯ ಕ್ರಮಕ್ಕಾಗಿ ಸಹಕಾರ ಸಂಘಗಳ ರಿಜಿಸ್ಟ್ರಾರರಿಗೆ ವರದಿ ಮಾಡಬಹುದು.

13
ನೋಟೀಸು

ಇಲ್ಲವೇ ಜಪ್ತಿ ಮಾಡದೇ ಮಾರಾಟ ಮಾಡಲು ಕ್ರಮವಿಡತಕ್ಕದ್ದು.

ಉಪನಿಯಮ(2) ಖಂಡ (ಸಿ) : ಜಪ್ತಿ ನೋಟೀಸ್ ನಮೂನೆ-7 (ಫಾರಂ ನಂಬರು-7)

ಸ್ಥಿರಾಸ್ತಿಯು ಸಂಘ / ಬ್ಯಾಂಕಿಗೆ ಆಧಾರ / ಅಡಮಾನವಾಗದೇ ಇದ್ದ ಸಂದರ್ಭದಲ್ಲಿ ಆಸ್ತಿಯನ್ನು ಜಪ್ತಿ ಮಾಡಬೇಕಾಗುತ್ತದೆ. ಈ ಸಂಬಂಧ ಮಾರಾಟಕ್ಕೆ ಮೊದಲು ಜಪ್ತಿ ಮಾಡುವುದು ಅಗತ್ಯವಾಗಿದ್ದಲ್ಲಿ (ಡಿಕ್ರಿಯಲ್ಲಿ ಇಲ್ಲದ ಹಾಗೂ ನೋಂದಾಯಿತ ಅಡಮಾನವಾಗದ ಸ್ಥಿರಾಸ್ತಿಗಳಿಗೆ) ಜಪ್ತಿಯ ನೋಟೀಸೊಂದನ್ನು ನಮೂನೆ-7 (ಫಾರಂ ನಂ-7)ನ್ನು ಮಾರಾಟಾಧಿಕಾರಿಯವರು ತೀರ್ಪು ಸಾಲಗಾರನ ಮೇಲೆ ಜಾರಿ ಮಾಡುವುದು. ಅದರ ಪ್ರತಿಯನ್ನು ಡಿಕ್ರಿದಾರ ಸಹಕಾರ ಬ್ಯಾಂಕ್/ಸಂಘಕ್ಕೆ ನೀಡುವುದು, ಆಗ ನಮೂನೆ-6 ಮತ್ತು ನಮೂನೆ-7ರಲ್ಲಿ ನಮೂದಿಸಿದ ಸ್ಥಿರಾಸ್ತಿಗಳು ಜಪ್ತಿ ಮಾಡಲ್ಪಟ್ಟಿರುತ್ತದೆ ಎಂದು ತಿಳಿಯತಕ್ಕದ್ದು. ನಮೂನೆ-7ನ್ನು ಮಾರಾಟಾಧಿಕಾರಿಗಳೇ ಹೊರಡಿಸತಕ್ಕದ್ದು ಮತ್ತು ವಸೂಲಾಧಿಕಾರಿಗಳು ನಿರ್ದೇಶಿಸಿದಲ್ಲಿ ಜಪ್ತಿಯ ಬಗ್ಗೆ ಅಧಿಕೃತವಾಗಿ ರಾಜ್ಯ ಪತ್ರದಲ್ಲಿಯೂ ಸಹ ಪ್ರಕಟಿಸತಕ್ಕದ್ದು.

ಉಪನಿಯಮ(2) ಖಂಡ (ಡಿ) : ಮಾರಾಟದ ಪ್ರಕಟಣೆ, ನಮೂನೆ-8(ಫಾರಂ ನಂ.8) ಮತ್ತು ಮಾರಾಟದ ನೋಟೀಸು, ನಮೂನೆ-9 (ಫಾರಂ ನಂ.9).

ಈ ರೀತಿ ಮಾರಾಟಾಧಿಕಾರಿಗಳಿಂದ ಜಪ್ತಿ ಮಾಡಲ್ಪಟ್ಟ ಸ್ಥಿರಾಸ್ತಿಗಳನ್ನು ಕೂಡಲೇ ಬಹಿರಂಗ ಹರಾಜಿಗೆ ತಂದು ಮಾರಾಟ ಮಾಡುವ ಕ್ರಮವನ್ನು ವಸೂಲಾತಿ ಅಧಿಕಾರಿ ಮಾರಾಟಾಧಿಕಾರಿಗಳ ಮೂಲಕ ನಿರ್ವಹಿಸತಕ್ಕದ್ದು. ಈ ಸಂಬಂಧ ಮಾರಾಟದ ಪ್ರಕಟಣೆ, ನಮೂನೆ-8 (ಫಾರಂ ನಂ.8) ಮತ್ತು ಮಾರಾಟದ ನೋಟೀಸು, ನಮೂನೆ-9 (ಫಾರಂ ನಂ.9)ಗಳನ್ನು ವಸೂಲಾಧಿಕಾರಿಗಳಿಂದ ಆದೇಶ ಸಹಿ ಪಡೆದು, ಮಾರಾಟದ ಪ್ರಕಟಣೆಯನ್ನು (ನಮೂನೆ-8)

ವಸೂಲಾಧಿಕಾರಿಗಳ ಕಛೇರಿ, ತಾಲ್ಲೂಕು ಕಛೇರಿ, ಹರಾಜಿಗೆ ಏರ್ಪಡಿಸಿದ ಗ್ರಾಮದ ಪಂಚಾಯತಿ ಕಛೇರಿಯಲ್ಲಿ, ಹಾಗೂ ಉಪ-ನೋಂದಣಾಧಿಕಾರಿಗಳ ಕಛೇರಿಗಳಲ್ಲಿ ಮಾರಾಟಕ್ಕಾಗಿ ನಿಗದಿಪಡಿಸಿದ ದಿನಕ್ಕಿಂತ ಕನಿಷ್ಠಪಕ್ಷ 30 ದಿವಸಗಳ ಮೊದಲು ಪ್ರಕಟಿಸುವುದು. (ಪ್ರಕಟಿಸಲು ಲಿಖಿತ ಕೋರಿಕೆ ಪತ್ರದ ನಮೂನೆ ಲಗತ್ತಿಸಿದೆ).

ಮಾರಾಟದ ಪ್ರಕಟಣೆ ನಮೂನೆ-8ನ್ನು ಪ್ರಕಟಿಸಿದ ನಂತರ, ಮಾರಾಟದ ಪ್ರಕಟಣೆ ನಮೂನೆ-8 ಮತ್ತು ಮಾರಾಟದ ನೋಟೀಸು ನಮೂನೆ-9 ಗಳನ್ನು ತೀರ್ಪು ಸಾಲಗಾರನಿಗೆ / ಸಂಬಂಧಿಸಿದ ಹಕ್ಕು ಇರುವ, ಆಸಕ್ತಿ ಇರುವ ಹಾಗೂ ಅನುಭವದಲ್ಲಿರುವವರಿಗೆ (ಉದಾ: ಬಾಡಿಗೆದಾರರು, ಗೇಣಿಗೆದಾರರು) ಮತ್ತು ಡಿಕ್ರಿದಾರ ಸಹಕಾರ ಬ್ಯಾಂಕ್/ಸಂಘಕ್ಕೆ ಮಾರಾಟಕ್ಕಾಗಿ ನಿಗದಿಪಡಿಸಿದ ದಿನಕ್ಕಿಂತ ಕನಿಷ್ಠಪಕ್ಷ 30 ದಿವಸಗಳ ಮೊದಲು ಜಾರಿ ಮಾಡುವುದು. ಮಾರಾಟದ ದಿನ ಸೇರಿ ಒಟ್ಟು ಮೂರು ದಿವಸ ಸಾಲಗಾರನು ವಾಸಿಸುವ ಗ್ರಾಮದಲ್ಲಿ ಅಧೀಕೃತವಾಗಿ ಬಹಿರಂಗ ಹರಾಜಿನ ವಿಷಯವನ್ನು ಸಾರ್ವಜನಿಕರಲ್ಲಿ ಹರಾಜಿನಲ್ಲಿ ಭಾಗವಹಿಸಲು ಡಂಗುರದ ಮೂಲಕ ಪ್ರಚಾರ ಮಾಡತಕ್ಕದ್ದು, ಅಲ್ಲದೇ ಹೀಗೆ ಹರಾಜಿಗೆ ತರುವ ಸ್ಥಿರಾಸ್ತಿಗಳ ಮಾರಾಟದ ವಿಚಾರವನ್ನು ಸ್ಥಳೀಯ ವೃತ್ತ ಪತ್ರಿಕೆಗಳಲ್ಲಿ ಪ್ರಕಟಿಸುವುದಲ್ಲದೆ ಸಾರ್ವಜನಿಕರಲ್ಲಿ ಕರಪತ್ರಗಳನ್ನು ಹಂಚುವ ಮೂಲಕ ಪ್ರಚಾರಪಡಿಸಬಹುದು.

ಮಾರಾಟದ ಪ್ರಕಟಣೆ, ನಮೂನೆ-8 (ಫಾರಂ ನಂ.8) ಮತ್ತು ಮಾರಾಟದ ನೋಟೀಸು, ನಮೂನೆ-9 (ಫಾರಂ ನಂ.9) ಗಳಲ್ಲಿ ಮಾರಾಟದ ಸ್ಥಳ ಹಾಗೂ ವೇಳೆಗಳನ್ನು ತಿಳಿಸತಕ್ಕದ್ದು, ಸ್ಪಷ್ಟವಾಗಿ ಮಾರಾಟ ಮಾಡಲಿರುವ ಆಸ್ತಿ, ಋಣಭಾರಗಳ ಮಾಹಿತಿ, ವಸೂಲಾಗಬೇಕಾದ ಮೊತ್ತ ಮತ್ತು ಇತರೆ ಮಾಹಿತಿಗಳನ್ನು ತೋರಿಸುವುದು.

ಮುಂದಿನ ಸಂಚಿಕೆಗೆ...

ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಚೆನ್ನೈನ ಎಸ್‌ಆರ್‌ಎಂ ಯುನಿವರ್ಸಿಟಿಯಲ್ಲಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಪಿ.ಎಚ್‌ಡಿ ವಿದ್ಯಾರ್ಥಿಯಾಗಿರುವ ತರುಳ್ ರಾಯನ್, ಸಂಜೆ ನಂತರ ಅಲ್ಲಿನ ಬೀದಿಬದಿಯಲ್ಲಿ ಆಹಾರ ತಯಾರಿಸುವ ಜೀವನ ಮಾರ್ಗ ಆಯ್ದುಕೊಂಡಿದ್ದಾರೆ.
- ಜೂನ್ 5ರಂದು ಬೋಯಿಂಗ್ ಸ್ಟಾರ್ಟರ್ ನೌಕೆಯಲ್ಲಿ ನಾಸಾ ಗಗನಯಾತ್ರಿಕರಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಸಂತೋಧನೆಗಾಗಿ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿತ್ತು. ಕೆಲ ತಾಂತ್ರಿಕ ಕಾರಣಗಳಿಂದ ಅವರಿಲ್ಲದೆ ನೌಕೆ ಭೂಮಿಗೆ ವಾಪಸಾಗಿಯುವುದು ಬಾಹ್ಯಾಕಾಶ ಇತಿಹಾಸದಲ್ಲಿ ಇದೇ ಮೊದಲಾಗಿದೆ.
- ವಿಜಯಪುರ ಅತಿ ಹೆಚ್ಚು ನಿಂಬೆ ಬೆಳೆಯುವ ಜಿಲ್ಲೆಯಾಗಿದ್ದು, ಇಂಡಿವೋಂದರಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆಯಲಾಗುತ್ತದೆ. ಮೂರು ವರ್ಷಗಳ ಹಿಂದೆ ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್ ಪಡೆದ ವಿಜಯಪುರ ನಿಂಬೆ ಸಸಿಗಳಿಗೆ ಈಗ ಹೆಚ್ಚಿನ ಬೇಡಿಕೆ ಬಂದಿದ್ದು, ಜಿಲ್ಲೆಯ ರೈತರು ಈ ವರ್ಷ

- ಇಲ್ಲಿಯವರೆಗೆ 5 ಲಕ್ಷ ನಿಂಬೆ ಸಸಿಗಳನ್ನು ಮಾರಾಟ ಮಾಡಿದ್ದಾರೆ.
- ಈ ಬಾರಿ ರಾಜ್ಯದಲ್ಲಿ ಶೇ.23ಕ್ಕೂ ಹೆಚ್ಚಿನ ಮಳೆ ನೈಋತ್ಯ ಮುಂಗಾರು ಅವಧಿಯಲ್ಲೇ ಸುರಿದಿದ್ದು, ಎಲ್ಲಾ ಡ್ಯಾಂಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ರೈತರು ಎರಡನೇ ಬೆಳೆಗೆ ಸಹ ನೀರು ದೊರೆಯುವ ಸಂತಸದಲ್ಲಿದ್ದಾರೆ.
- ಪ್ಯಾಲಾಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನವದೀಪ್ ಚನ್ನದ ಪದಕ ಗೆದ್ದಿದ್ದು, ಒಟ್ಟು 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚಿನ ಪದಕಗಳೊಂದಿಗೆ 29 ಪದಕಗಳ ಮೂಲಕ ದೇಶಕ್ಕೆ 16ನೇ ಸ್ಥಾನ ದೊರೆತಿದೆ.
- ಕೊಂಕಣ ರೈಲ್ವೆಯ ಕುಮಟಾ-ಹೊನ್ನಾವರ ನಡುವೆ ಹಳಿಗಳ ನಡುವಿನ ವೆಲ್ಲಿಂಗ್ ಬಿಟ್ಟಿದ್ದನ್ನು ನಸುಕಿನ 4.50ರ ಸಮಯದಲ್ಲಿ ಟ್ರಾಕ್‌ಮ್ಯಾನ್ ಮಹದೇವ ಅವರು ಗಮನಿಸಿ, ತಡ ಮಾಡದೆ ಹಳಿ ಮೇಲೆ ಅರ್ಧ ಕಿ.ಮೀ. ಓಡಿ ಅದೇ ದಿಕ್ಕಿನಲ್ಲಿ ಬರುತ್ತಿದ್ದ ರೈಲಿಗೆ ನಿಲ್ಲುವಂತೆ ಸೂಚನೆ ನೀಡಿದ್ದರಿಂದ ಸಂಭಾವ್ಯ ದೊಡ್ಡ ಅಪಾಯ ತಪ್ಪಿದೆ.

ಹಿ ದು ಗ ರ ಅ ನಿ ಸಿ ಕೆ . . .



ಹೇಗೆ ಸಮರ್ಥನಿಯ? : ಕಳೆದ ಕೆಲ ವರ್ಷಗಳಿಂದ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ನಷ್ಟವಾದ ಕಾರಣ ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಇದಕ್ಕೆ ಕಾರಣ, ಕೇಂದ್ರಕ್ಕೆ ರಾಜ್ಯದಿಂದ ಒಂದು ರೂಪಾಯಿ ಹೋದರೆ, ವಾಪಸ್ ಬರುತ್ತಿರುವುದು ಕೇವಲ 15 ಪೈಸ ಮಾತ್ರ. ಹಿಂದುಳಿದ ರಾಜ್ಯಗಳಿಗೆ ನೆರವು ನೀಡಬೇಕು ಸರಿಯೇ, ಅದಕ್ಕಿಂದು ನಮ್ಮ ರಾಜ್ಯದ ಹಿತಾಸಕ್ತಿಯನ್ನು ಬಲಿಕೊಡುವುದು ಹೇಗೆ ಸಮರ್ಥನಿಯ?

►► ವಿನಾಯಕ ಶ್ಯಾನಭೋಗ್, ಹೊನ್ನಾವರ

ಉಪಯುಕ್ತ ಲೇಖನ : ಕೃಷ್ಣ ವಿ. ಗರಡೀಮನಿ ಅವರು ಬರೆಯುತ್ತಿರುವ 'ಕರ್ನಾಟಕ ಸಹಕಾರ ಸಂಘಗಳ ಮತ್ತು ಬ್ಯಾಂಕುಗಳ ಸಾಲ ವಸೂಲಾತಿ ಕ್ರಮಗಳ ಕೈಪಿಡಿ' ಲೇಖನ ಸರಳವಾಗಿ, ಸಮಗ್ರವಾದ ಮಾಹಿತಿಯನ್ನು ನೀಡುತ್ತಿದ್ದು, ಎಲ್ಲ ಸಹಕಾರ ಸಂಘ-ಸಂಸ್ಥೆಗಳಿಗೂ ಉಪಯುಕ್ತವಾಗಿದೆ. ಇವರ ಅಪಾರ ಅನುಭವದ ಹಿನ್ನೆಲೆಯಲ್ಲಿ ಈ ಲೇಖನಗಳು ಮೂಡಿಬಂದಿವೆ. ಶ್ರೀಯತರಿಗೆ ಧನ್ಯವಾದಗಳು.

►► ಎಂ.ಜಿ. ಪಾಟೀಲ, ಧಾರವಾಡ

ಸಂಪಾದಕರು :
ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.